


ನ್ಯೂರೊಟಾಕ್ಸಿನ್ ಇಂಜೆಕ್ಷನ್

ಚಿಕಿತ್ಸಾ ಭಾಗಗಳು, ಮಾಂಸಖಂಡ ಹಾಗೂ

ಚಿಕಿತ್ಸೆಯ ಗುರಿ ಮತ್ತು ಫಲಿತಾಂಶ



ಪ್ರದರ್ಶಿಸಲಾಗದು.

ಸಮಾಜ ತೆಳ್ಳಗೆ ಬೆಳ್ಳಗಿರುವುದನ್ನು ಸೌಂದರ್ಯಕ್ಕೆ ಸಮೀಕರಿಸಿರುವುದರಿಂದ ಆರೋಗ್ಯಕ್ಕಿಂತ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬೋಜನ್ನು ಕರಗಿಸಿಕೊಳ್ಳುವುದು ಹೆಚ್ಚಾಗಿದೆ. ವೈದ್ಯಕೀಯ ನೀತಿಯಿರುವವರು ಬೋಜು ಆರೋಗ್ಯಕ್ಕೆ ಹಾನಿಕರವಾದರೆ ಮಾತ್ರ ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಳ್ಳಬೇಕೆಂಬ ಕಾನೂನನ್ನು ಮಾಡಿದ್ದರೂ, ಈ ಆರೋಗ್ಯಕ್ಕೆ ಹಾನಿಕರ ಎಂಬ ವಿವರಣೆಯಲ್ಲಿ ಬರುವ ರೋಗಗಳಾದ ಕೀಲುನೋವು, ರಕ್ತದೊತ್ತಡ, ಮಧುಮೇಹ ಇಂಥವುಗಳಿಗೆ ಬೋಜ್ಜೇ ಕಾರಣ ಎಂದು ನೇರಾನೇರ ಸಂಬಂಧ ಕಲ್ಪಿಸಿ ಹೇಳಲಾಗುವುದಿಲ್ಲ. ಬೋಜ್ಜಿಲ್ಲದವರಿಗೂ ಈ ಕಾಯಿಲೆಗಳಿರುತ್ತವೆ. ಆದರೆ, ಬೋಜ್ಜಿದವರಿಗೆ

ಈ ಕಾಯಿಲೆಯಿದ್ದಲ್ಲಿ ಅಂಥವರು ಬೋಜನ್ನು ಕಮ್ಮಿ ಮಾಡಿಕೊಂಡಲ್ಲಿ ಈ ಕಾಯಿಲೆಗಳ ತೀವ್ರತೆ ಕಮ್ಮಿಯಾಗಬಹುದು. ಎಷ್ಟೋ ಜನ ನನಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಷ್ಟು ಬೋಜ್ಜಿಲ್ಲ. ಅಥವಾ ಬೋಜ್ಜಿನ ಜತೆ ಇನ್ನೇನಾದರೂ ತೊಂದರೆಯಿದ್ದರೆ ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದು ಹಪಹಪಿಸುತ್ತಾರೆ. ಇಲ್ಲಿ ಆರೋಗ್ಯದ ಬಗ್ಗೆ ಕಾಳಜಿಯೇ ಅಥವಾ ಹೇಗಾದರೂ ಮಾಡಿ ಬೋಜ್ಜನ್ನು ಕಮ್ಮಿ ಮಾಡಿಕೊಂಡು ತೆಳ್ಳಗಾಗಬೇಕು ಎಂಬ ಬಯಕೆಯೇ ಸ್ವತಃ ರೋಗಿಗೂ ಗೊತ್ತಾಗದ ಸಂಕೀರ್ಣ ಸನ್ನಿವೇಶ ನಿರ್ಮಿತವಾಗಿದೆ. ಬೋಜ್ಜಿನ ಬಗ್ಗೆ ನಮ್ಮ ಸಮಾಜದಲ್ಲಿ ಒಟ್ಟಾರೆ ಋಣಾತ್ಮಕ ಅಭಿಪ್ರಾಯವಿದೆ. ರೋಗಿಗಳ, ವೈದ್ಯರುಗಳ, ಜಾಹೀರಾತು ಕಂಪನಿಗಳ, ಸೌಂದರ್ಯವರ್ಧಕಗಳ

ತಯಾರಕರ, ಫ್ಯಾಷನ್ ಪೇಜಿಂಟುಗಳ, ಪೇಜ್ 3 ಮಾಡೆಲ್ಲುಗಳ ಪೂರ್ವಗ್ರಹ ಬೋಜ್ಜನ್ನು ಬರೇ ಕಾಯಿಲೆಯಾಗಿಟ್ಟಿಲ್ಲ. ಹಾಗಾಗಿ ಅದಕ್ಕೆ ವೈದ್ಯ ಮಾತ್ರ ಚಿಕಿತ್ಸೆ ಮಾಡಲಾರ. ನಮ್ಮ ಆಹಾರ ನಮಗೆ ಎಷ್ಟು ವ್ಯಕ್ತಿಗತವೋ ನಮ್ಮ ದೇಹದ ತೂಕವೂ ಅಷ್ಟೇ ವ್ಯಕ್ತಿಗತ. ಆದರೆ ಇವೆರಡಕ್ಕೂ ಸೌಂದರ್ಯ ಹಾಗೂ ಮೈಮಾಟ ತಳುಕು ಹಾಕಿಕೊಂಡಿರುವುದರಿಂದ ಆಹಾರ, ತೂಕ ಹಾಗೂ ಸೌಂದರ್ಯ ಎಲ್ಲವನ್ನೂ ನಾವು ಇನ್ನೊಬ್ಬರನ್ನು ಮೆಚ್ಚಿಸಲು ಮಾಡುವ ಸಂದರ್ಭ ನಮ್ಮ ಸಮಾಜದಲ್ಲಿ ಸೃಷ್ಟಿಯಾಗಿದೆ. ಪರರಿಚ್ಚೆಯ ನೋಟಕ್ಕೆ ನಮ್ಮ ರೂಪ ಅನುವಾಗುವಂತೆ ನಮ್ಮಿಚ್ಚೆಯ ಊಟವನ್ನು ನಾವು ಮಾಡಬೇಕಾಗಿದೆ. ಪ್ರತಿಕ್ರಿಯಿಸಿ: feedback@sudha.co.in